

# ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಕೈಪಿಡಿ - 2005

ಸೆಕ್ಷನ್ 4(1)(ಬಿ) ಅನ್ವಯ

ಆರೋಗ್ಯ ವೈದ್ಯಾರ್ಥಿಕಾರಿ (ಶಾಂತಿನಗರ ) ವಲಯ ದೊಮ್ಮುಲಾರು

ಉಪ ವಿಭಾಗ

1) ಸಂಸ್ಥೆಯ ಬಗ್ಗೆ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು

ಅ) ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಇಲಾಖೆ : ಆರೋಗ್ಯ ವೈದ್ಯಾರ್ಥಿಕಾರಿ (ಶಾಂತಿನಗರ ) ವಲಯ  
ದೊಮ್ಮುಲಾರು ಉಪ ವಿಭಾಗ

ಇ) ಕಾರ್ಯಗಳು ಮತ್ತು ಕರ್ತವ್ಯಗಳು

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ವೈದ್ಯಾರ್ಥಿಕಾರಿ (ಶಾಂತಿನಗರ )

ವಲಯ ದೊಮ್ಮುಲಾರು ಉಪ ವಿಭಾಗ

ಕಳೆರಿಯಲ್ಲಿ ಕಾರ್ಯಗಳು ಮತ್ತು ಕರ್ತವ್ಯಗಳು ಇಂತಿವೆ.

ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯಗಳು :-

1) ಆರೋಗ್ಯ ವೈದ್ಯಾರ್ಥಿಕಾರಿಗಳು :-

- ಆರೋಗ್ಯ ವೈದ್ಯಾರ್ಥಿಕಾರಿಯವರು ಈ ಕಳೆರಿಯ ಮುಖ್ಯಸ್ಥರು ಮತ್ತು ಬಟ್ಟವಾಡೆ ಅಧಿಕಾರಿಗಳು ಆಗಿರುತ್ತಾರೆ. ಆರೋಗ್ಯ ಇಲಾಖೆಯಿಂದ ರೂಪಿಸಲ್ಪಡುವ ಎಲ್ಲಾ ಯೋಜನೆಗಳನ್ನು ವಿಭಾಗದ ಹಂತದಲ್ಲಿ ಕಾರ್ಯರೂಪಕ್ಕೆ ತರುವ ಮತ್ತು ಜಾರಿಗೊಳಿಸುವ ಹೊಣೆ ಆರೋಗ್ಯ ವೈದ್ಯಾರ್ಥಿಕಾರಿಗಳು ಹೊತ್ತಿರುತ್ತಾರೆ.
- ಸಾರ್ವಜನಿಕರ ಆರೋಗ್ಯ ಕಾರ್ಯಾಲಯಲ್ಲಿ ನಿರ್ವಹಿಸಬೇಕಾದ ಸಾಂಕ್ರಾಮಿಕ ರೋಗಗಳ ತಡೆಗಟ್ಟಿಸಿಕೆ, ರೋಗಗಳ ಬಗ್ಗೆ ಸಾರ್ವಜನರಿಗೆ ಆರೋಗ್ಯ ಶರೀರ ರೊಪಿಸಿ ತಿಳಿವಳಿಕೆ ಉಂಟು ಮಾಡುವುದು ಹಾಗು ಶಾಲ ಕಾಲೆಜುಗಳಲ್ಲಿ ಆರೋಗ್ಯ ಶರೀರ ನಡೆಸುವುದು. ಮತ್ತು ಸಾರ್ವಜನಿಕರ ದೂರು, ಅಹವಾಲುಗಳಿಗೆ ಸ್ವಂದಿಸುವುದು.
- ಸೇರಿದಂತೆ ಕಳೆರಿಯ ನಿರ್ವಹಣೆ, ಹಿ.ಆ.ಪ., ರವರುಗಳಿಗೆ ಪ್ರತಿನಿಷ್ಠೆ ಕೆಲಸದಲ್ಲಿ ಸಲಹೆ ಸೂಚನೆ ನೀಡುವುದು ಮತ್ತು ಮೇಲ್ವಿಚಾರಣೆ ನಡೆಸುವುದು
- ಅನಧಿಕೃತ ಆಹಾರ ಉದ್ದಿಮೆಗಳ ನಿಯಂತ್ರಣ ಆಹಾರ ಉದ್ದಿಮೆ. ವಿದ್ಯುತ್ತಾಂತರ್ಯಾಸಿನ ನಡೆಸುವ ಉದ್ದಿಮೆಗಳು ಮತ್ತು ಇತರೆ ಉದ್ದಿಮೆಗಳಿಗೆ ಪರವಾನಿಗೆ ನೀಡುವುದು ಹಾಗೂ ಹೋಟಲ್‌ಗಳ ತಾಪಾಸನೆ ನಡೆಸುವುದು ಇತ್ಯಾದಿ.
- ಸೌಳೆ ಉತ್ತರ್ವತೆ ನಿರ್ಮಾಲನೆ ಕಾರ್ಯಕ್ರಮ, ನೀರಿನ ಮಾದರಿ, BWSSB ರವರ ಜೂತೆ ನೀರು ಸೋರುವಕೆ ಸ್ಥಳವನ್ನು ಗುರುತಿಸಿ ಸರಿಪಡಿಸುವುದು.

- ಜನನ ಮತ್ತು ಮರಣ ನೋಂದಾಯಿಸಿ ಪ್ರಮಾಣ ಪತ್ರ ನೀಡುವುದು.

-3-

## 2) ಹಿರಿಯ ಆರೋಗ್ಯ ಪರಿವೀಕ್ಷಕರು :-

72,73,74 ಮತ್ತು 75 ನೇ ವಿಭಾಗದ ಹಿ.ಆ.ಪರಿವೀಕ್ಷಕರು ಆರೋಗ್ಯ ವೈಧಾಧಿಕಾರಿಗಳ ಸೇತ್ತುದಲ್ಲಿ ಈ ಕೆಳಕಂಡಂತೆ ಕಾರ್ಯ ನಿರ್ವಹಿಸುತ್ತಾರೆ.

- ಸೊಳ್ಳಿ ಉತ್ಪತ್ತಿ ನಿರ್ಮಾಲನೆ ಕಾರ್ಯಕ್ರಮ, ನೀರಿನ ಮಾದರಿ, BWSSB ರವರ ಜೂತೆ ನೀರು ಸೋರುವಕೆ ಸ್ಥಳವನ್ನು ಗುರುತಿಸಿ ಸರಿಪಡಿಸುವುದು.
- ವಲಯದ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ನಿರ್ವಹಿಸಬೇಕಾದ ಸಾಂಕ್ಷಮಿಕ ರೋಗಗಳ ತಡೆಗಟ್ಟಿಸಿಕೆ, ರೋಗಗಳ ಬಗ್ಗೆ ಸಾರ್ವಜನರಿಗೆ ಆರೋಗ್ಯ ಶರೀರ ರೋಪಿಸಿ ತಿಳುವಳಿಕೆ ಉಂಟು ಮಾಡುವುದು ಹಾಗು ಶಾಲ ಕಾಲೆಜುಗಳಲ್ಲಿ ಆರೋಗ್ಯ ಶರೀರ ನಡೆಸುವುದು. ಮತ್ತು ಸಾರ್ವಜನಿಕರ ದೂರು, ಅಹವಾಲುಗಳಿಗೆ ಸ್ವಂದಿಸುವುದು.
- ಸೊಳ್ಳಿ ನಿಯಂತ್ರಣ ಕಾರ್ಯಕ್ರಮಕ್ಕೆ ನೇಮಕಮಾಡಿಕೊಂಡಿರುವ ಎಂಸಿ ಎಲೋಚ್ ಗ್ರಾಂಗಮ್ಯಾನ್ ಮುಂಗಡ ಕಾರ್ಯಕ್ರಮ ಪ್ರಕಾರ ಕರ್ಯ ನಿರ್ವಹಿಸುವುದನ್ನು ಮೇಲ್ಮೈಜಾರಣೆ ಮಡುವುದು.
- ಅನಧಿಕೃತ ಆಹಾರ ಉದ್ದಿಮೆಗಳ ನಿಯಂತ್ರಣ ಆಹಾರ ಉದ್ದಿಮೆ. ವಿದ್ಯುತ್ ಉಪಯೋಗಿಸಿ ನಡೆಸುವ ಉದ್ದಿಮೆಗಳು ಮತ್ತು ಇತರೆ ಉದ್ದಿಮೆಗಳಿಗೆ ಪರವಾನಿಗೆ ನೀಡುವುದು ಹಾಗೂ ಹೋಟ್ಲೋಗಳ ತಾಪಾಸಣೆ ನಡೆಸುವುದು ಇತ್ಯಾದಿ.

## 1) ವ್ಯವಸ್ಥಾಪಕರು :- (ಖಾಲಿ ಇರುತ್ತದೆ)

ಆರೋಗ್ಯ ವೈಧಾಧಿಕಾರಿ ಕಳೇರಿಯ ಕೆಲಸ ಕಾರ್ಯಗಳ ಸುಸೂತ್ರ ನಿರ್ವಹಣೆಯ ಜವಾಬ್ದಾರಿ ಕಳೇರಿ ವ್ಯವಸ್ಥಾಪಕರದೇ ಆಗಿರುತ್ತದೆ. ಕಳೇರಿಯ ಗುಮಾಸ್ತರಿಗೆ ಕೆಲಸ ಕಾರ್ಯಗಳ ಹಂಚುವಿಕೆ ಸಲಹೆ ಸೂಜನೆ. ಸಾರ್ವಜನಿಕರಿಂದ ದೂರು ಅಹವಾಲುಗಳು ಕಳೇರಿಯಲ್ಲಿ ದಾಖಲಾಗುವಂತೆ ಮತ್ತು ಈ ವಿವರಗಳು ಆರೋಗ್ಯ ವೈಧಾಧಿಕಾರಿಗಳ ಗಮನಕ್ಕೆ ಮತ್ತು ಹಿ.ಆ.ಪರಿವೀಕ್ಷಕರಿಗೆ ತಲುಮುವಂತೆ ಮತ್ತು ಸಾರ್ವಜನಿಕರಿಗೆ ತೆಗೆದುಕೊಂಡ ಪರಿಹಾರ ಕಾರ್ಯಗಳ ವಿವರಣೆಯನ್ನು ಉತ್ತರ ದೂರವಾಗಿ ನೀಡುವುದು, ಕಳೇರಿ ಗುಮಾಸ್ತರ ಸರಿಯಾದ ಕಾಲದಲ್ಲಿ ಬಿಲ್ ತಯಾರಿಕೆ, ಕಡತಗಳ ನಿರ್ವಹಣೆ, ಕಳೇರಿಯ ಪತ್ರ ವ್ಯವಹಾರಗಳು ಸರಿಯಾದ ಸಮಯದಲ್ಲಿ ನಡೆಯುತ್ತಿದೆ. ಎಂಬುದನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಿ ಸರಿ ಮಾಡುವುದು, ಕಳೇರಿಯ ವಾರ್ಷಿಕ ಬಜ್ಜೆಟ್ ತಯಾರಿಕೆ, ಅಡಿಟ್ ಆಕ್ಸೆಂಟ್ ಗಳಿಗೆ ಉತ್ತರ ತಯಾರಿಸುವುದು. ವಾರ್ಷಿಕ ಅಡಳಿತ ವರದಿ ನೀಡುವುದು. ಕಳೇರಿ ಹಾಜರಾತಿ ಮಸ್ತಕ, ಚಲನವಲನಗಳ ಮಸ್ತಕಗಳ

ನಿರ್ವಹಣೆ ಸಿಬ್ಬಂದಿ ರಜೆ ವಹಿಯ ನಿರ್ವಹಣೆ ಕನಾಟಕ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅರ್ಜಿಗಳ ವಿಲೇವಾರಿ.

-4-

### ದ್ವಿತೀಯ ದಜ್ಞೆ ಸಹಾಯಕ :–

ಕಳೇರಿಗೆ ನಾರ್ವಜನಿಕರಿಂದ , ಇತರ ಕಳೇರಿಗಳೆಂದ ಬರುವ ಟಿಪಾಲು ಸ್ವೀಕೃತಿ ದಾಖಲಾತಿ, ವಿಲೇವಾರಿ ಮಾಡುವುದು, 'ಡಿ' ಎಗ್ಸದ ಪೌರಕಾರ್ಮಿಕ ನೋಕರರ ವೇತನ ಬಿಲ್‌ ತಯಾರಿಕೆ, ಸೇವಾ ಮನುಸ್ಕವನ್ನು ನಿರ್ವಹಣೆ, ಇತರ ಕಳೇರಿಗಳೊಡನೆ ಪತ್ರ ವ್ಯವಹಾರ ಸ್ವಚ್ಚತಾ ಕಾರ್ಯಕ್ರಮಕ್ಕೆ ಉಪಯೋಗಿಸುವ ಸಾಮಾಗ್ರಿಗಳ ನಿರ್ವಹಣೆ, ಸ್ವಾಕ್ಷರ ಮನುಸ್ಕಗಳ ನಿರ್ವಹಣೆ.

### ಬೆರಳೆಚ್ಚುಗಾರರು :– (ಇರುತ್ತದೆ)

ಕಳೇರಿಗೆ ಸಂಬಂಧಪಟ್ಟ ಪತ್ರಗಳ ತಯಾರಿಕೆ ಮತ್ತು ಆರೋಗ್ಯ ವೈದ್ಯಾಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

### ಕಳೇರಿ ಜವಾನ :–

ಕಳೇರಿಗೆ ವೇಳಿಗೆ ಮುನ್ನವೇ ಹಾಜರಾಗಿ ಬಾಗಿಲು ತೆರೆದು ಕಳೇರಿ  
ಟೇಬಲ್‌, ಲೇರಗಳ ಸ್ವಚ್ಚತೆ ಮಾಡುವುದು. ಕಳೇರಿ ಸಿಬ್ಬಂದಿ ಸೂಚನೆಗಳನ್ನು ಪಾಲಿಸುವುದು. ಟಿಪಾಲು ಒಯ್ಯಬುದು. ಮೇಲಾಧಿಕಾರಿಗಳ ಸೂಚನೆಯಂತೆ ಕೆಲಸ ನಿರ್ವಹಿಸುವುದು.

### ರಾತ್ರಿ ಕಾವಲುಗಾರರು :–(ಇಲ್ಲಿ ಇರುತ್ತದೆ)

ರಾತ್ರಿಯ ವೇಳೆ ಕಳೇರಿ ಭದ್ರತಾ ವ್ಯವಸ್ಥೆ ನಿರ್ವಹಣೆ ಆರೋಗ್ಯ ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಇತರೆ ಕೆಲಸ.

**ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳಲ್ಲಿ**

**ಅನುಸರಿಸುವ ಕ್ರಮಗಳು :-**

ಕಳೆರಿಗೆ ಹಲವಾರು ಮೂಲಗಳೊಂದ ಬಯವ ದೂರು, ಅಹವಾಲು ಕೋರಿಕೆಗಳನ್ನು ಕಳೆರಿಯ ಟಪಾಲು ಗುಮಾಸ್ತರು ಸ್ವೀಕರಿಸಿ ಆರೋಗ್ಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಆಯಾಯ ವಿಭಾಗದ ಹಿ.ಆ.ಪ.ರ ವಶಕ್ಕೆ ನೀಡಲಾಗುವುದು ಅಂತಹೀ ಹಿ.ಆ.ಪ. ರು ಈ ಬಗ್ಗೆ ಕ್ರಮ ಕೈಗೊಂಡು ಆರೋಗ್ಯ ವೈದ್ಯಾಧಿಕಾರಿರವರಿಗೆ ವರದಿ ನೀಡುವುದು. ಅಗ್ಗಾಗೆ ಹಿರಿಯ ಆಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗುವ ಅನಧಿಕೃತ ಜಾಹೀರಾತುಗಳ ತೆಗೆಸುವಿಕೆ, ಅನಧಿಕೃತ ಆಹಾರ ಮಾರುವ ಉದ್ದಿಮೆಗಳ ಮುಟ್ಟಗೋಲು ಹಾಕುವಿಕೆ. ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿ.ಆ.ಪ.ರು ಕುಳಿತು ಸಭೆ ನಡೆಸಿ ಕಾರ್ಯ ಪ್ರವೃತ್ತರಾಗುವುದು.

ವಿಭಾಗದಲ್ಲಿ ಅನಧಿಕೃತವಾಗಿ ಆಹಾರ ಉದ್ದಿಮೆಗಳು ನಡೆಯುತ್ತಿರುವಲ್ಲಿ ಮತ್ತು ಸೆರೆಹೊರೆಯವರಿಗೆ ತೊಂದರೆಯಾಗುವಂತೆ ಉದ್ದಿಮೆಗಳ ನಡೆಯುವಲ್ಲಿ . ಕೆ.ಎಂ.ಸಿ. ಕಾಯ್ದೆ 1976ರ ಅಡಿಯಲ್ಲಿ ನೋಟೀಸ್ ಜಾರಿ ಮಾಡಿ ಅವುಗಳನ್ನು ಮುಚ್ಚಿವ ಪ್ರಕ್ರಿಯೆಯನ್ನು ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರ ಜೊತೆಗೂಡಿ ಕೈಗೊಳ್ಳುತ್ತಿರುತ್ತಾರೆ.

**4) ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-**

1976ರ ಕೆ.ಎಂ.ಸಿ. ಕಾಯ್ದೆಯಡಿ ತಿಳಿಸಿರುವಂತೆ ಪ್ರತಿದಿನ ಕಾರ್ಯಗಳಲ್ಲಿ ವ್ಯವಹರರಾಗುತ್ತಿದೆ ಮತ್ತು ಪಾಲಿಕೆಯ ಆಯುಕ್ತರು ಮತ್ತು ಆರೋಗ್ಯಾಧಿಕಾರಿಗಳ ನಿರ್ದೇಶಿಸಿದಂತೆ ಮತ್ತು ಆಯಾ ಕಾಲಕ್ಕೆ ನಿಗದಿಪಡಿಸುವ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.

**5) ಕಾರ್ಯಗಳನ್ನು ನಿರ್ವಹಿಸುವಲ್ಲಿ ಇಲಾಖೆಯ ಸಿಬ್ಬಂದಿ ಹೊಂದಿರುವ ಅಥವಾ ಉಪಯೋಗಿಸುವ ನಿಯಮಗಳು ಕೈಪಡಿ ದಾಖಲೆಗಳು.**

- 1) ಕನಾಟಕ ನಾಗರಿಕ ಸೇವಾ ನಿಯಮಗಳು 1958
- 2) ಕಳೆರಿ ಕೈಪಡಿ
- 3) ಕೆ.ಎಂ.ಸಿ. ಕಾಯ್ದೆಗಳು 1976
- 4) ಬಡ್ಡೀ ಮಾನ್ಯಲ್

- 5) ಖಜಾನೆ ಸಂಹಿತೆ
  - 6) ಕರ್ನಾಟಕ ಆರ್ಥಿಕ ಸಂಹಿತೆ
  - 7) ಸಾದಿಲಾರು ವೆಚ್ಚದ ಕ್ಷೇತ್ರದಲ್ಲಿ
  - 8) ಸಿ.ಸಿ.ಎ. ನಿಯಮಗಳು
  - 9) ಆಯುಕ್ತರ ಕಣೀರ ಅದೇಶ ಸುತ್ತೋಲೆಗಳು
- 6) ಇಲಾಖೆ ಹೊಂದಿರುವ ದಸ್ತಾವೇಚುಗಳ ಪಟ್ಟಿ :-
- 1) ಅಕ್ಷರ್ಪಣೆ ರಿಜಿಸ್ಟ್ರಾರ್‌ಗಳು
  - 2) ಕಾಂಟ್ರಾಕ್ಟ್ ಬಿಲ್‌ ರಿಜಿಸ್ಟ್ರಾರ್
  - 3) ಸ್ಟ್ರೋಕ್ ರಿಜಿಸ್ಟ್ರಾರ್
  - 4) ರೆವಿಟನ್ ರಿಜಿಸ್ಟ್ರಾರ್
  - 5) ಟೆಲಿಮೋನ್, ನೀರಿನ ಬಿಲ್ ರಿಜಿಸ್ಟ್ರಾರ್
  - 6) ಕ್ಯಾಂಪ್ ಬುಕ್
  - 7) ಇಂದ ಮತ್ತು ಗೆ ರಿಜಿಸ್ಟ್ರಾರ್

7) ನೀತಿ ನಿಯಮಗಳನ್ನು ರೂಪಿಸಲು ಸಾರ್ವಜನಿಕರೊಂದಿಗೆ ಸಮಾಲೋಚಿಸಲು ಅಸ್ತಿತ್ವದಲ್ಲಿರುವ ಕಾರ್ಯ ವಿಧಾನದ ವಿವರಗಳು

ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಥಳೀಯ ಸ್ವಾಯತ್ತ ಸಂಸ್ಥೆ ( Local Self Govt) ಆಗಿದ್ದು ವಾಡ್‌ಗಳಿಂದ ಚುನಾಯಿತರಾಗಿ ಕೌನ್ಸಿಲ್ ನಲ್ಲಿರುವ ನಗರ ಸಭಾ ಸದಸ್ಯರೊಡನೆ ಆಯುಕ್ತರು ಚರ್ಚಿಸಿ ನಿಣಂಯ ತೆಗೆದುಕೊಳ್ಳುತ್ತಾರೆ. ಹೊಸ ನಿಯಮಗಳನ್ನು ರೂಪಿಸುವ ಮುನ್ಸಿ ಆಯುಕ್ತರ ಆದೇಶದಂತೆ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರು, ಸಂಘ ಸಂಸ್ಥೆಗಳೊಡನೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ನಂತರ ನೀಡುವ ವರದಿಗಳ ಆಧಾರದ ಮೇಲೆ ಅಂತಿಮ ಆದೇಶ ಹೊರಡಿಸಲಾಗುತ್ತದೆ.

8) ಸರ್ಕಾರದ ಒಂದು ಭಾಗವಾಗಿ ಅಥವಾ ಸಲಹೆಗಳನ್ನು ಪಡೆಯಲು ರಚಿತವಾದ ಎರಡು ಅಥವಾ ಹೆಚ್ಚು ವೃಕ್ಷಿಗಳನ್ನೊಳಗೊಂಡ ಮಂಡಳಿ ಪರಿಷತ್ತು ಸಮಿತಿ ಮತ್ತು ಇತರ ಅಂಗಗಳು ಮತ್ತು ಅವುಗಳ ಸಭೆಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿವೇ ಅಥವಾ ಈ ಸಭೆಗಳ ನಡೆವಳಿಕೆಗಳು ಸಾರ್ವಜನಿಕರಿಸಿ ದೊರಕ್ಕುತ್ತಿದೆಯೇ ಎಂಬ ಬಗ್ಗೆ ವಿವರಣೆ.

**ಅನ್ವಯಿಸುವುದಿಲ್ಲ**

**9. ಮಾಹಿತಿ ಕೇಂದ್ರ ಅಧಿಕಾರಿ ಸಿಬ್ಬಂದಿ ಪರ್ಸಾರ್ವರ ನಿರ್ದೇಶಿಕೆ :**

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಳೆರಿ ವಿಜಾಸ	ದೂರವಾಣಿ
1	ಡಾ. ಯತೀರಾಜ್ ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
2	ಕೆಷ್ಟೇಯ್ (ಹಿ.ಆ.ಪ)	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
3	ಅಬ್ದುಲ್ ವಾಜೀದ್ ಖಾನ್ (ಹಿ.ಆ.ಪ)	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
4	ಅಸಂದ್ರ್ .ಎನ್ ದ್ವಿತೀಯ ದಚ್ಚ ಸರ್ಕಾರಿ ಕರು	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
5	ನಳೆನಿ .ವಿ ಬೆರಳುಗ್ಗಾತ್ಮೆ	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
6	ಘನಲಪ್ಪೆ ಡಿ ಸಬ್ ರಿಜಿಸ್ಟ್ರ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
7	ಎಂ.ಮುಸೀರಾಜ್ ಸಬ್ ರಿಜಿಸ್ಟ್ರ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
9	ಬಾಬು ಚಾಲಕ	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
10	ಪ್ರಕಾಶ ಕೆ ಎಂ.ಸಿ.ಗ್ಯಾಂಗ್ ಮಾನ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
11	ಕುಮಾರ ಸಿ ಎಂ.ಸಿ.ಗ್ಯಾಂಗ್ ಮಾನ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
12	ಅಂಸಂದ್ ಎಂ.ಸಿ.ಗ್ಯಾಂಗ್ ಮಾನ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮೆಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857

13	ಶೇಖರ್.ಎಂ ಎಂ.ಸಿ.ಗ್ಯಾಂಗ್ ಮ್ಯಾನ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮುಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
14	ಆಜಿ ಎಂ.ಸಿ.ಗ್ಯಾಂಗ್ ಮ್ಯಾನ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮುಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857
15	ಸೀನ ಎಂ.ಸಿ.ಗ್ಯಾಂಗ್ ಮ್ಯಾನ್	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮುಲಾರು ಉಪ ವಿಭಾಗ ಸರ್ವೀಸ್ ರೋಡ್, ಬೆಂಗಳೂರು	22975857

**10. ನಿಯಾಮಾನುಸಾರ ಅಧಿಕಾರಿಗಳಿಯ ಮತ್ತು ಸಿಭೂಂದಿ ವರ್ಗದವರು ಪಡೆಯುತ್ತಿರುವ ಮುಸಿಕೆ ವೇತನದ ವಿವರಗಳು:**

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶ್ರೇಣಿ	ಮೂಲವೇತನ
1	ಡಾ. ಯಂತಿರಾಜ್ ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ಪಲಯ ದೊಮ್ಮುಲಾರು ಉಪ ವಿಭಾಗ		12000
2	ಕೃಷ್ಣಯ್ಯ (ಹಿ.ಆ.ಪ)	8000-14800	12300
3	ಅಬ್ದುಲ್ ವಾజೀದ್ ಖಾನ್ (ಹಿ.ಆ.ಪ)	8000-14800	14800
4	ಅನಂದ್ .ಎನ್ ದ್ವಾತೀಯ ದಜೀನ್ ಸಂಹಾಯಕರು	5800-10500	6250
5	ನಾಜೀನಿ .ವಿ ಬೀರಳಚ್ಚುಗಾತ್ರ್	7275-13350	12300
6	ಧನಲಕ್ಷ್ಮಿ ಡಿ ಸಬ್ರ್ ರಿಜಿಸ್ಟರ್	5800-10500	6375
7	ಎಂ.ಮುನಿರಾಜ್ ಸಬ್ರ್ ರಿಜಿಸ್ಟರ್	5800-10500	10250
9	ಬಾಬು ಚಾಲಕ್	5800-10500	5800
10	ಪ್ರಕಾಶ ಕೆ ಎಂ.ಸಿ.ಗ್ಯಾಂಗ್ ಮ್ಯಾನ್	5800-10500	5800
11	ಕುಮಾರ್ ಸಿ ಎಂ.ಸಿ.ಗ್ಯಾಂಗ್ ಮ್ಯಾನ್	5800-10500	5900
12	ಆಂನಪ್ಪ ಎಂ.ಸಿ.ಗ್ಯಾಂಗ್ ಮ್ಯಾನ್	5200-8200	7625
13	ಶೇಖರ್.ಎಂ ಎಂ.ಸಿ.ಗ್ಯಾಂಗ್ ಮ್ಯಾನ್	5200-8200	7275
14	ಆಜಿ ಎಂ.ಸಿ.ಗ್ಯಾಂಗ್ ಮ್ಯಾನ್	5200-8200	7275
15	ಸೀನ ಎಂ.ಸಿ.ಗ್ಯಾಂಗ್ ಮ್ಯಾನ್	5200-8200	8200

**11.2009-2010 ನೇ ಯಾವ ಅಯಷ್ಟೆಯದಲ್ಲಿ ಲೆಕ್ಚರ್ ಶೈಕ್ಷಿಕೆಯಲ್ಲಿ ನಿಗದಿ ಪಡಿಸಲಾದ ಅನುದಾನ ವಿವರಗಳು:**

ಯಾವುದೇ ಇಲ್ಲ

**12. ಹೆಚ್ಚಿಕೆ ಮಾಡಲಾದ ವೇಬ್‌ಲಾಂಗನ್‌ನ್ನಾಗಿಂತು, ಸಹಾಯಿತನ ಕಾರ್ಯಕ್ರಮಗಳು ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಗಳ ಫಲಾನುಭವಿಗಳ ವಿವರಗಳನ್ನು:-**

ಯಾವುದು ಇಲ್ಲ

**16. ಹೆಸರು, ಹುದ್ದೆ ಮತ್ತು ಮಾಹಿತಿ ಅಧಿಕಾರಿಗಳ ಇತರೆ ವಿವರಗಳು:**

ಹೆಸರು ಮತ್ತು ಹುದ್ದೆ			
ಡಾ. ಎನ್.ಬಿ.ನಾಗರಾಜ್ ಅರೋಗ್ಯಾಧಿಕಾರಿ (ಮೊರ್)	ಮೇಲ್ನೂರ್ವಿ ಪ್ರಾಥಿಕಾರ	ಅರೋಗ್ಯಾಧಿಕಾರಿ (ಮೊರ್) ಮೇಯೋಹಾಲ್ ಬೆಂಗಳೂರು	22975850
ಡಾ. ಯಶಿರಾಜ್ ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ)	ಸಾರ್ವಜನಿಕ ಮಾಹಿತಿ ಅಧಿಕಾರಿ	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ವಲಯ ದೊಮ್ಮುಲೂರು ಉಪ ವಿಭಾಗ ಸರ್ವಿಸ್ ರೋಡ್, ಬೆಂಗಳೂರು	22975857
ಅರಂದ್ ದ್ವಿತೀಯ ದಜ್ಞ ಸಹಾಯಕ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಅರೋಗ್ಯ ವೈದ್ಯಾಧಿಕಾರಿ (ಶಾಂತಿನಗರ ) ವಲಯ ದೊಮ್ಮುಲೂರು ಉಪ ವಿಭಾಗ ಸರ್ವಿಸ್ ರೋಡ್, ಬೆಂಗಳೂರು	22975857

**17. ಬೇರೆ ಎಲ್ಲಾ ಅನುಸೂಚಿತ ಮಾಹಿತಿಗಳು ಕಾಲಾನುಕಾಲಕ್ಕೆ ಭೇತ್ತೆ ಮಾಡಲಾಗುವುದು.**